

ದಾರ್ಶನಿಕ ಕಂಡದ್ದು ಇದೇ ಸತ್ಯವನ್ನು. ಈ ಚುಕ್ಕಿ ಅಥಾರ್ತ್ ಅಣು ಅಥವಾ ಪರಮಾಣು ದೃಷ್ಟಿಕೋಣದಲ್ಲಿ ಒಂದು ಚೆಕ್ಕಿದ್ದಾಗಿರಬಹುದು. ಶ್ರವಣಕ್ಕೆ ಸಂಬಂಧಿಸಿದ ಒಂದು ದ್ವಾರಿಯಾದ್ದು ಆಗಿರಬಹುದು. ಹತ್ತು ಸಾವಿರ ದೇಶಿಬಲಿನ ಒಂದು ಶಬ್ದ ನಮಗೆ ಕೇಳಿಸಿದ್ದು, ಮೈನ್‌ಸ್‌ ಸಾವಿರ ದೇಶಿಬಲಿನ ಶಬ್ದವೂ ನಮಗೆ ಕೇಳಿಸಿದ್ದು. ಹಾಗೆಯೇ ವಾಸನೆಗೆ ಸಂಬಂಧಿಸಿದ ಅನುಭವವನ್ನು ಕೂಡ ಈ ರೀತಿ ಪರಿಭಾಷಿಸಬಹುದು. ರುಚಿ ಮತ್ತು ಸ್ವರ್ವಕ್ಕೆ ಸಂಬಂಧಿಸಿದ ಅನುಭವವನ್ನು ಕೂಡ ಈ ರೀತಿ ಎಂದು ಪರಿಭಾಷಿಸಬಹುದು. ಇವೆಲ್ಲವುಗಳ ಅಧಾರದಲ್ಲಿ ಮನಸ್ಸಿನಲ್ಲಿ ರೂಪುಗೊಳ್ಳುವ ಒಂದು ಭಾವ ಅಥವಾ ಅಣುವನ್ನು ನಾವು ಕಾಣಿಸುವುದು ಅಣು ಮತ್ತು ಅಣುವಿನ ನಡುವಿನ ಸಂಬಂಧದ ಪರಿಣಾಮದಲ್ಲಿ.

ಆಗ ಸಂಬಂಧ ಆಕಾರಿಸುವ ಅಥವಾ ವಿಕಾಸಿಸುವ ಸಂಬಂಧವಾಗಿರುತ್ತದೆ. ಅಣು ಅಣುವಿನ ನಡುವಿನ ಘೋಶನ್‌ ಕ್ರಿಯೆ ನಮಗೆ ಕಾಣಿಸುವದಿಲ್ಲ. ನಮಗೆ ಕಾಣಿಸುವುದು ಅದರ ಪರಿಣಾಮವ ಮಾತ್ರ. ಹಾಗೆಯೇ ಎಕ್ಸ್‌ಪ್ರೈಸನ್‌ ಕೂಡ ನಮಗೆ ಕಾಣಿಸುವದಿಲ್ಲ. ನಮಗೆ ಕಾಣಿಸುವುದು ಅಣು ಮತ್ತು ಅಣುವಿನ ನಡುವೆನ್ನಡೆದ ಎಕ್ಸ್‌ಪ್ರೈಸನಿನ ಪರಿಣಾಮ.

ಅಣುವಿನ ಗಾತ್ರದಿಂದ ತೊಡಗಿ ನಮ್ಮ ಅಳತೆಗೆ ನಿಲುಕದ ನಕ್ಷತ್ರದ ಗಾತ್ರದವರೆಗೆ ಪ್ರತಿಯೊಂದು ವಸ್ತುವನ್ನು ನಾವು ಪರಿಭಾಷಿಸುವುದು ನಮ್ಮ ಕಟ್ಟಳೆಗೆ ಅಥವಾ ಮನಸ್ಸಿನ ಅಳತೆಗೆ ನಿಲುಕುವ ಒಂದು ಪರಿಣಾಮದಲ್ಲಿ. ಇದು ಒಂದು ನಿರ್ದಿಷ್ಟವಾದ ಪರಿಮಾಣದಲ್ಲಿರುವ ಅಳತೆ. ಅದು ಆ ಅಳತೆಗಿಂತ ಹಿರಿದಾದರೂ ನಮಗೆ ಕಾಣಿಸುವದಿಲ್ಲ. ಸಾವಿರಾರು ಚದರ ಕೆಲೊಮೊಟ್‌ ವಿಸ್ತೀರ್ಣದ ಒಂದು



ಗುಲಾಬಿ ಹೊವನ್ನು ಅಥವಾ ಭೂಮಿ ಗಾತ್ರದ ಒಂದು ಸೇಂಟಿಮೀಟರ್‌ನ್ನು ನಮ್ಮುಂದ ಕಲ್ಲಿಸಿಕೊಳ್ಳಲಿಕ್ಕಾಗುವುದಿಲ್ಲ. ಹಾಗೆಯೇ ಒಂದು ಸಾವಿರ ಕೇಳಿನ ಸಾವಿರ ಪಟ್ಟಿ ಚೆಕ್ಕಿದಾದ ಗುಲಾಬಿ ಹೊವನ್ನು ಅಥವಾ ಸೇಂಟಿಮೀಟರ್‌ನ್ನು ನಮ್ಮುಂದ ಕಲ್ಲಿಸಿಕೊಳ್ಳಲಿಕ್ಕಾಗುವುದಿಲ್ಲ.

ಹತ್ತು ಲಕ್ಷ ಕೋಟಿ ಜೀವಕೋಶಗಳ ಜೋಡಕೆಯಿಂದ ನಮ್ಮ ದೇಹ ಉಂಟಾಗಿದೆ. ಪ್ರತಿಯೊಂದು ಕೋಶದಲ್ಲಿಯೂ ಒಂದು ನ್ಯೂಕ್ಲಿಯಸ್ ಅಥಾರ್ತ್ ಕೋಶಕೇಂದ್ರವಿದೆ. ಈ ಕೋಶಕೇಂದ್ರದಲ್ಲಿ ತಂದೆಯಿಂದ ಬಂದಿರುವ 23 ಮತ್ತು ತಾಯಿಯಿಂದ ಬಂದಿರುವ 23, ಹೀಗೆ 23 ಜೋತೆ ವಣಿತಂಗಗಳು ಅಥಾರ್ತ್ ಕೈಗ್ರಹೊಸ್‌ಮಾರ್ಗಗಳು ಇವೆ. ಈ ವಣಿತಂಗವನ್ನು ಸುರಳಿ ಸುರಳಿಯಾದ ಪಣಿಯಾಕಾರದಲ್ಲಿರುವ ಡಿ.ಎನ್.ಎ. ಗಳಿರುತ್ತವೆ. ಒಂದು ಡಿ.ಎನ್.ಎ.

ಕೇವೇ ಜೀನ್‌. ನಮ್ಮ ದೇಹದ ಎತ್ತರ, ದಪ್ಪ, ಬಣ್ಣ, ರೂಪ, ನಮ್ಮ ದ್ವಾನಿ, ಸ್ವಭಾವ, ಗುಣ, ಬ್ಯಾಂಕ್ ಮತ್ತು ಇತ್ತಾದಿ ಎಲ್ಲವನ್ನು ನಿರ್ದರ್ಶಿಸುವುದು ಈ ಜೀನ್‌ಗಳು. ಹಾಗೆಂದು ಅವವೈ ಅಲ್ಲ, ನಾವು ಏನಾಗಿರುವವೇ ಅದನ್ನು ನಿರ್ದರ್ಶಿಸುವುದು! ನಾವು ತಾಯಿಯ ಗಭರ್ದಿಂದ ಹೊರಬಿದ್ದ ಕ್ಷೀಣಿದಂದ ನಮ್ಮ ಮೇಲೆ ಆಗುವ ಹೊರ ಪ್ರಭಾವಗಳ ಪರಿಮಾಣ ಅದ್ವಿತೀಯ ಕಡಿಮೆಯಾದುದೇನೂ ಅಲ್ಲ. ಪಂಚೇಂದ್ರಿಯಗಳ ಗ್ರಹಿಸುವ ಶಕ್ತಿ ಒಂದು ಮಹಾತ್ಮೆ! ಆದರೂ ಅದು ಅಂವಿಶ್ವದ ಒಂದು ಬಿಂದು ಮಾತ್ರ! ಅವಗಳಿಂದ ನಾವು ಗ್ರಹಿಸಿದ್ದು ಒಂದು ಮಹಾವಿಶ್ವ! ಆದರೂ ಅದು ಬಹಿವಿಶ್ವದ ಒಂದು ಬಿಂದು ಮಾತ್ರ!

ಒಂದು ಲಕ್ಷ ಕೋಟಿ ಜೀವಕೋಶಗಳ ರಚನೆಯಾಗಿರುವ ಸುಮಾರು ಐದುವರೆ ಬೆಲಿಯನ್ ಮಾದರಿಗಳು ಈ ಜಗತ್ತಿನಲ್ಲಿ ಇವೆ. ಅವಗಳೇ ಮನುಷ್ಯರು ಎಂದು ಹೇಸರು. ಅವಗಳು ಒಂದರಂತೆ ಇನ್ನೊಂದಿಲ್ಲ. ಎಂಧ ಅದ್ಭುತ! ಜಗತ್ತಿನಲ್ಲಿ ಅಸಂಖ್ಯೆ ಜೀವವೈವಿಧ್ಯ ಇದೆ. ಪ್ರತಿಯೊಂದರ ಕುರಿತೂ ಇದೇ ರೀತಿ ಒಂದು ಜೀವಕೋಶ ಕಢಯಿದೆ. ಅವನ್ನೆಲ್ಲಾ ಅಥ ಮಾಡಿಕೊಳ್ಳಲಾದಿತೆ? ಎಲ್ಲಿ ನಿಲ್ಲಿತ್ತದ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ? ನಿಲ್ಲಿವುದಿಲ್ಲ. ಚುಕ್ಕಿ ಚುಕ್ಕಿಗಳು, ಗೌಲಾಗೌಲಾಗಳ ಪರಿಭೂಮಿಕಾನುರಣಣ ಸಂಗೀತ ಅವಿರತ, ಅನವರತ, ಅವಶ್ಯಾತ.

ಪರಿಭಾಷಿಸುತ್ತೇವೆಲ್ಲ? ಇಂಥ ಅಸಂಖ್ಯೆ ಬ್ರಹ್ಮಾಂಡಗಳು ಒಂದು ಮಹಾ ಬ್ರಹ್ಮಾಂಡದೊಳಗೆ ಜಲಿಸುತ್ತಿರಲೇ ಬೇಕು! ಅಂಥ ಅಸಂಖ್ಯೆ ಮಹಾ ಬ್ರಹ್ಮಾಂಡದೊಳಗೆ ಜಲಿಸುತ್ತಿರಲೇ ಬೇಕು. ಅಂಥ ಅಸಂಖ್ಯೆ ಮಹಾ ಬ್ರಹ್ಮಾಂಡದೊಳಗೆ ಒಂದು ಮಹಾ ಮಹಾ ಬ್ರಹ್ಮಾಂಡದೊಳಗೆ ಜಲಿಸುತ್ತಿರಲೇ ಬೇಕು! ಹೀಗೆ ಮತ್ತೆ....

ಈ ಚಲನೆಯ ಜೀವನ್ನು ಕಲ್ಲಿಸಿಕೊಳ್ಳಲಾದಿತೆ? ಕಲ್ಲಿಸಿಕೊಳ್ಳಬೇಕಾದರೆ ನಾವು ಅನಂತವಾಗಿ ಒಂದು ಕಲ್ಲನಾಚಿತನೆಯಲ್ಲಿ ತೊಡಗಬೇಕಾಗುತ್ತದೆ. ನಾವು ಅನಂತವಲ್ಲವಾದುದರಿಂದ ಅದು ಸಾಧ್ಯವಿಲ್ಲ. ಚಿಂತನೆ ಸಾಧ್ಯ ಒಂದು ಸಿಮೆಯು ತನಕ; ಸಿಮಾತೀತವಾಗಿ ಚಿಂತಿಸುವುದು ಸಾಧ್ಯವಿಲ್ಲ.

ಈ ಹೆಗಡ ಯುಗದಲ್ಲಿ ಕಾಲ, ದೂರ ಗಾತ್ರಕ್ಕೆ ಸಂಬಂಧಿಸಿದ ಹೆಚ್ಚೆ ಕಲ್ಲನೆಗಳ ನಾಶವಾಗಿದೆ. ಮುಂದೊಂದು ದಿನ ಬೆಳಗ್ಗೆ ಅಮೆರಿಕೆಗೆ ಹೊಗಿ ಮಾಡಬೇಕಾದ ಕೆಲಸ ಮುಗಿಸಿಕೊಂಡು ಸಾಯಂಕಾಲ ಮುಂಬಯಿಗೆ ಮರಣವರರಿಬಹುದು. ಕಾಲ ಮತ್ತು ದೂರ ಮಾತ್ರವಲ್ಲ, ಗಾತ್ರದ ಕಲ್ಲನೆಯೂ ಬದಲಾಗಿ ಭೂಮಿ ಒಂದು ಜೀವಿ ಎಂಬಿತೆ ಭಾಸಾಗಬಹುದು. ಆದರೆ ಮನುಷ್ಯನಿಗೆ ಅಗಮ್ಯವಾದ ಅಗಾಧವಾದ ಕಾಲ, ದೂರ, ವೇಗ, ಗಾತ್ರ ಇಂದ್ರಿಯ ಇರುತ್ತದೆ. ಅದನ್ನುವನ್ನು ತನ್ನ ಸಮಾಧಾನಕ್ಕೆ, ತನಗೆ ದಕ್ಷವನ್ನು, ದಕ್ಷವ ರೀತಿಯಲ್ಲಿ ಪರಿಭಾವಿಸಿಕೊಳ್ಳಲಾಗುವುದು. ಅದಲ್ಲಿದೆ ಬೇರೆ ದಾರಿಯಲ್ಲ. ಉದಾಹರಣೆಗೆ, ನಾವು ವಿಶ್ವವನ್ನು ಒಂದು ದೋಷ ಕಾಳ್ಜೆಂಡು ಎಂದು ಕಲ್ಲಿಸಿಕೊಳ್ಳುತ್ತೇನೂ ಈ ಚಿಂಡಿಗೆ ಭಿತ್ತಿಯಲ್ಲವೆಂದೂ ಭಾವಿಸಿಕೊಳ್ಳುತ್ತೇನೂ. ಭಿತ್ತಿಯಲ್ಲವೆಂದಾಗ, ಅದು ಅನಂತವೆಂದಾಯಿತಲ್ಲ? ಆದರೂ ನಮ್ಮ ವಿಶ್ವವನ್ನು ಅಂಥ ಒಂದು ಚೆಂಡು ಎಂದು ಭಾವಿಸಿ, ಅಂಥ ಅಸಂಖ್ಯೆ ಚೆಂಡುಗಳು, ತಾವೇ ತಮ್ಮ ಪಾಡಿಗೆ ತಿರುಗುತ್ತಿರುವ ಎಂದು ಕಲ್ಲಿಸಿಕೊಳ್ಳಬಹುದು. ಅಥವಾ ಅಂಥ ಕೋಟ್ಯಾನುಕೋಟಿ ಚೆಂಡುಗಳು ಅಂಥವೇ ಆದರೆ ಅದಕ್ಕಿಂತ ದೊಡ್ಡ ಇನ್ನೊಂದು ಚೆಂಡಿಗೆ ಸುತ್ತು ಬರುತ್ತವೆ ಎಂದೂ, ಅಂಥ ದೊಡ್ಡ ಚೆಂಡುಗಳು ಅದಕ್ಕಿಂತ ದೊಡ್ಡ ಇನ್ನೊಂದು... ಹೀಗೆ ಅನಂತ ವಿಶ್ವವನ್ನು ಕಲ್ಲಿಸಿಕೊಳ್ಳುವ ಕುರಿತಾಗಿ ನಾವು ಆಮವ ಮಾತು ಕೂಡ ಅನಂತವಾಗುತ್ತದೆ. ಗ್ರೀಕ್ ದಾರ್ಶನಿಕರು ಆಕಾಶ ಕಾಯಗಳ ಚಲನೆಯಲ್ಲಿ ಕಂಡ ಸ್ವರ್ಗಿಯ ಸಂಗೀತ ಇದೇ ಆಗಿರಬಹುದು. ಅನಂತ ಸಂಗೀತ! ನಮ್ಮೊಳಗೆ ಇರುವುದು ಕೂಡ ಈ ಸಂಗೀತವೇ ಅಲ್ಲವೇ? ಆದ್ದರಿಂದಲೇ ಅಲ್ಲವೇ ನಮಗೆ ಗಭರ್ದಿಂದ ಭೂಮಿಗೆ ಬಿಡ್ಡ ಕ್ಷಣಿದಂದೆ ಸಂಗೀತ ಪ್ರಿಯವಾಗುವುದು! ಅಳುವೆಂಬ ಸಂಗೀತದೊಂದಿಗೆ ಹುಟ್ಟುವ ಮನುಷ್ಯ ಮೌನ ಎಂಬ ಸಂಗೀತದೊಂದಿಗೆ ಸುಖವಾಗಿ ಸಾಯುವುದು ಹೀಗೆ ಎಂದು ಒಂದು ದಿನ ಪತ್ತೆ ಮಾಡಿಯಾನು!